

July 7, 2020

To

The General Manager	The Manager
Dept. of Corporate Services	Dept of Corporate Services
National Stock Exchange of India Limited	BSE Limited
Bandra Kurla Complex	Regd. Office: Floor 25, P J Towers
Bandra (E)	Dalal Street
Mumbai-400051	Mumbai – 400 001
Scrip Code: PRESTIGE	Scrip Code: 533274

Dear Sir/Madam,

Sub: Copy of Publication of advertisement of transferring unclaimed dividend to IEPF.

Bangalore

Pursuant to regulation 30 of SEBI (Listing Obligations and Disclosure Requirements) Regulations 2015, please find enclosed the newspaper copy of publication for transferring unclaimed dlvldend to IEPF, duly published in Business Standard (English Daily) and Samyuktha Karnataka (Kannada Daily) on July 7, 2020.

This is for your information and records.

Thanking you

Yours faithfully

For Prestige Estates Projects Limited es Pro

Manoj Krishna JV

Company Secretary & Compliance Officer

Encl: Copy of Publication

Shares of Hindustan Aeronautics were up 11.7% on Monday. This Hindustan Aeronautics)
830

Mindustan Aeronautics)
830

680

June 1

2020

July 6

Share price in ₹
951

830

added to the 53% gains seen since the start of June. The firm's defence portfolio got a boost from a recently approved order of ₹10,730 crore for 12 Sukhoi Su–30MKl aircraft. This has pushed up its order book from ₹53,000 crore at the end of 2019–20, which provides improved revenue visibility of three years

"When things look good for equity investing, we look at debt. And when it looks good for active debt, we look at fixed maturity plans" **SWARUP MOHANTY** CEO, Mirae Asset

## **Covid impact: AIFs** look at extending fundraising cycle

Some players approach Sebi, seek industry-wide relief

Mumbai, 6 July

everal closed-ended alternative investment funds (AIFs), which had launched in the past two years and were in the process of completing the fundraising process after March, have sought to extend their fundraising in the aftermath of the Covid-19 pandemic, said people in the know.

Most private equity-focused AIFs are structured as closed-ended funds, with a defined tenure for fundraising and fund deployment, as well as exit. Fundraising usually extends for one to two years from the launch of the fund. Fund deployment could take four to five **ASSETS MANAGED** years and the exit another four to five years.

"All these three cycles have been affected during the pandemic," said Divaspati Singh, partner, Khaitan & Co. "Though the commitments are coming in, we are seeing a lot of funds extending their fundraising cycles because of investor perception and the sudden lockdown.'

There are about 700 AIFs currently registered with the Securities and Exchange Board of India (Sebi). Fund-closing activities of an estimated 10-15 per cent of such funds may get affected by the pandemic.

"Our second fund launched last year had targeted raising ₹600 crore. We have garnered about ₹700 crore, but fundraising has been impacted in the past few months as investors have not been able to invest because offices have been shut; it has been difficult to manage all the paperwork online," said an

The minimum target and the duration for the fundraise are mentioned in the private placement memorandum (PPM), along with the duration for extending the fundraising tenure, if required.

Asset managers, who were supposed to be on the road during this time, have pushed their plans to the end of the year, said Singh. "Investors who want to write a larger cheque are hesitant to commit as they cannot meet managers face to face. Others are backing off from their earlier commitments, delaying fund closure.'

Asset managers have the discretion to extend the fund-closing period, but need two-thirds majority approval from investors for up to two years from the end of the term. The decision has to be then intimated to the regulator.

A section of the industry had made representations to Sebi, seeking a mandatory extension for all those funds in the final stage of closing, and which have an extension clause in their PPM.

fundraising for a certain period and some of year-ago period.



Category-II comprises nearly two-thirds of commitments raised

■ Category-II
■ Category-III
(₹ cr) 347,801

260,824 171,712 142,115 35,777 112,688 92.433 17,574 13,904

\*At the end of December 31, 2019

38,825

Commitments

Investments

them could be closing during the current lockdown. Given the current situation and the liquidity crisis being faced across the segments, such funds would want to extend the closing of the fund by three to six months. While the closing is governed by the terms of PPM, the industry was expecting clarity on whether to treat this as a material and reportable change," said Sunil Gidwani, partner, Nangia Andersen.

**Funds** 

raised

He added it has been cumbersome for funds to reach out individually to investors and get their consent, and it would be better if Sebi gave blanket approval to all funds depending on the extension period specified

Sebi had recently extended compliance test and reporting timelines for AIFs, but was silent on the issue of extending fundraising timelines.

AIFs are privately pooled investment vehicles, which collect funds from sophisticated investors, whether Indian or foreign. Investments by AIFs had risen to ₹1.4 trillion for the quarter ended December 2019, "New funds are generally open for clocking a 53 per cent rise in assets over the

## Indices surge on the back of China rally RIL's m-cap

On BSE, 124 stocks hit 52-week high and 417 reach upper circuit

**QUICK TAKE:** DEFENCE PORTFOLIO PROPELS HAL'S PROSPECTS

SUNDAR SETHURAMAN

The Indian markets ended higher for a fourth straight session on Monday, tracking a sharp rally in global shares after a surge in Chinese stocks triggered a wave of optimism for a recovery from the Covid-19 pandemic.

The benchmark Sensex and the Nifty have advanced 4.5 per cent in the past four trading sessions to end at their highest level since early March.

The latest rally in global equities was fuelled by gains in the

34,915.8

CSI 300 Index, a gauge for performance of shares listed in Mainland China, surging as much as 5.7 per cent — the highest since February 2019. While the 50-share

Nifty ended the session at 10,763.65, up 156.30 points, or 1.47 per cent, the Sensex rose 465.86 points, or 1.29 per cent, to end at 36,487.28 points. The positive economic

data, including unexpectedly strong US jobs numbers, during the past week has helped investors overlook rising Covid-19 cases, said experts. They said investors were also counting on cheap fiscal stimulus to sustain the global

economic recovery in the aftermath of the pandemic. Several Chinese state media outlets over the weekend carried reports that investors were rushing back to stocks

as part of a 'bull comeback' and sig-

nalled further government support for

markets. An editorial ued the reopening of its economy. Chinese stocks, with the 4.5% RISE IN 4 SESSIONS in China's Securities Times on Monday said 36,487.3 fostering a healthy bull market after the CPI data will be the focus. "We believe

> my than ever. editorial The Covid-19 impact on the businesses," said whipped up a frenzy, Ajit Mishra, vice-president, research, Religare Broking. and Chinese social media exploded with searches for 'open a stock account'.

critical to the econo-

positivity "The regarding the recovery is extending to the Indian markets also despite surging infections, along with liquidity. The first signs of de-escalation of India-China border tensions should also calm the markets. We maintain the sell-on-rise strategy and advise investors to trade with caution," said Vinod Nair, head of research at Geojit Financial Services. The June employment data in the US came in better than forecast on Thursday. Non-farm payrolls rose by 4.8 million in June, and the unemployment with respective indices rising 2.95 per rate fell to 11.1 per cent as the US contin-cent and 2.93 per cent.

**NIFTY: MOVERS AND SHAKERS** 

WHO'S UP	Price (₹)	Change 1D (%)
Mahindra & Mahindra	570.6	7.5
Bajaj Finance	3,108.8	6.0
Hindalco Industries	154.4	5.4

WHO'S DOWN		
Bajaj Auto	2,897.1	-1.2
GAIL (India)	103.7	-1.1
Wipro	222.7	-1.0

pandemic is now more more than earnings, management

half the Sensex gains.

Analysts said apart from global cues, the

beginning of the June quarter earnings

season and macro indicators like IIP and

commentary will be crucial for market

participants to get a sense of the

Reliance Industries and HDFC Bank

rose 3.6 per cent and 2.7 per cent,

respectively, and accounted for nearly

itive, with 1,634 stocks advancing and

1,157 stocks declining on the BSE. A total

of 124 stocks hit their 52-week high, and

417 stocks hit their upper circuit. More

Mahindra & Mahindra was the best

than two-thirds of the Sensex compo-

performing Sensex stock, gaining 7.5 per

cent. Sixteen of the 19 sectoral indices of

the BSE ended the session in green.

Realty and auto stocks rallied the most,

nents ended the session with gains.

The overall market breadth was pos-

#### Mumbai, 6 July Reliance Industries' (RIL's) market capitalisation (market cap, or m-cap) on Monday breached the ₹12-trillion mark. In dollar terms, the company is valued at over \$163 billion.

sails past

SAMIE MODAK


₹12 trillion

This is following a sharp rally in both fully and partly paid-up shares of the company.

The fully paid shares gained 3.75 per cent to end at ₹1,855 on the NSE, providing a market cap of ₹11.76 trillion (\$157.7 billion). Meanwhile, the partly paid shares soared 8.6 per cent to end at ₹957, providing a market cap of another ₹40,442 crore (\$5.4 billion).

About a month ago, RIL's market cap stood at ₹10 trillion.

#### ₹2-TRN RISE IN A MONTH



#### MF distribution payouts at 3-year low an impact of 40 per cent Also, upfront payout of the

Mumbai, 6 July

were 22 per cent lower than the previous year's tally of ₹7,938 crore.

Market participants attriblooking to control costs by linked structures. As more direct plans in the past. fund houses get listed, the commissions may fall further investors can bypass a distribbecause MFs will look at fur- utor and save on total expense ther optimising their overall ratios (TERs), as distribution out fall 23 per cent (₹374.9 cost," said Srikanth Matrubai, commissions are embedded crore). HDFC Bank has seen the schemes.

chief executive officer of **FEELING THE PINCH** SriKavi Wealth.


Jul 6

"There has been a nudge The income of mutual fund towards direct channels. The (MF) distributors declined in value of assets has also been FY16 2019-20 (FY20) as gross affected amid the market coramount paid by fund houses rection," said Dhirendra slipped to a three-year low of Kumar, founder and chief FY18 ₹6,134 crore. The payouts executive officer of MF tracker Value Research.

Assets under direct plans accounted for 47 per cent of the overall industry assets as ute this to a combination of May. The markets regulafactors. "Fund houses are tor, Securities and Exchange Board of India (Sebi), had also rationalising commission- tried to encourage growth of

Through direct plans,

MF distributors' commissions



Larger distributors have also seen a cut in receipts. For Axis Bank, the gross amount payout is down to ₹415 crore, which is 25 per cent lower than the previous year. State Bank of India (SBI) has seen the pay(₹294 crore), while ICICI Bank has seen a dip of 47 per cent (₹185.64 crore). NJ India Invest — the

commission terms — saw a 3 per cent dip in payouts in FY20. Market participants say regulatory changes have also put constraints on MFs' ability to incentivise distributors. "New

regulations clearly state all scheme-related expenses need to be borne by the concerned scheme," said Matrubai. Earlier, fund houses could

bear scheme-related expenses, such as distribution costs onto their books, instead of booking it fully into

commission has been barred in the MF industry since October 2018. The slowdown in equity

country's largest distributor in flows, which are higher-yielding products, has also contributed to the dip. In FY20, equity schemes garnered ₹83,787 crore worth of inflows 25 per cent lower than the previous year's tally of ₹1.1 trillion. The weakness in market

sentiment has led to higher redemptions and value erosion, reducing the size of assets handled by distributors In FY20, the Sensex has


corrected over 20 per cent after seeing a strong rally in the previous financial year.

More on business-standard.com

### THE COMPASS

## Investors shouldn't be gung-ho on banks' Q1 updates

Moratorium extension and business flow from March may have influenced figures



SHREEPAD S AUTE

The June quarter (Q1) updates of three private banks HDFC Bank, IndusInd Bank, and Federal Bank announced in the last few days enthused investors on Monday. With 2-3 per cent gains in stock prices, HDFC Bank and IndusInd Bank were among the top gainers on the Nifty Bank Index, which was while Federal Bank was up 1.4 per cent.

HDFC Bank continued its strong momentum with 21-25 per cent year-on-year growth in loans and deposits. However, while IndusInd Bank and Federal Bank's deposits also grew, their loan growth fell further in the first quarter.

tions in Q1, led by the Covidbe partly justified in reacting positively to these numbers. However, some experts numbers may not narrate the real story

rium on loan repayment est reflecting in the overall loan implies that the headline up 1.6 per cent on Monday, earnings print does not reflect the current status of the business at hand. As discussed in the previous quarter, we are less inclined to give importance to the reported earnings of banks for H1FY21 (April-September 2020)," analysts at Kotak Institutional Equities said in their report.

per cent of their loan book

extension of moratorium till 19 pandemic, the Street may end-August would not only result in lower reported nonperforming assets or bad loans, but also partly inflate believe these headline the outstanding loan amount due to lower repayments.

Kotak Institutional Equities "As with the previous quar-highlights: "There is also an eleter, the extension of morato- ment of capitalisation of intergrowth numbers." Interest capitalisation is the addition of unpaid interest to the principal loan balance when repayments are deferred.

share of low-cost deposits (CASA ratio) was mixed, banks haven't shared details on the disbursement and moratorium, which analysts Many banks have over 25 expect to have declined in Q1. But, here's a word of cau-


Given the severe disrup- under moratorium in O4. The tion. A rating agency executive says, given the operational disturbance led by the lockdown in March — a crucial month for banks' business growth some loan disbursements could have got pushed to the June quarter, thereby inflating the numbers.

> Nitin Aggarwal, analyst at Motilal Oswal Securities, opines that as half the Q1 period was under lockdown, it is more important to see how the moratorium book has panned out in O1.

Moreover, HDFC Bank's While the trend in the 21-per cent loan growth in Q1 appears impressive, indicating its strong market position. The succession of its Chief Executive Officer Aditya Puri, who retires in October, however, will be a crucial event for

## Multiple risks may limit upside for TVS Motor

Stock more vulnerable than peers, given weak margins, volumes



RAM PRASAD SAHU

The TVS Motor stock has gained about 33 per cent since its lows in mid-March on a better-than-expected operating performance in Q4FY20, rising dispatches and recovery in export markets. Some of the optimism is reflected in twowheeler sales in June. Total two-wheeler sales at 191,000 units have now reached about 67 per cent of the year-ago levels. Domestic sales have increased more than threefold from May's figure. Analysts say the swift recovery in the twowheeler market was led by opening up of dealerships, pent-up demand, improving rural sentiment, and the wedding season.

about a recovery in the second half of FY21 and expects its premium products (Apache and Ntorq) to do better than other segments. Though the company's presence in the entry-level motorcycle segment (sub-125 cc) is in low single digits, it prices, key export markets, has gained market share in the premium segment, from 11 per are expected to see an uptick cent in FY17 to 15 per cent in in demand. While analysts FY20. While this may help the company in the medium term, given the economic downturn, downtrading and a shift towards the entry-level segment can hit its volumes in the premium segment. While the company is witnessing some traction in the moped segment, aggressive pricing by competitors and price hikes by

The company is optimistic TVS may hit sales. The other trigger for TVS

Motor could be the export market, which accounted for just over a quarter of its sales in FY20 and outperformed overall sales growth. Given the recovery in crude oil such as Africa and West Asia, expect the export market to outperform TVS Motor's domestic growth in FY21, they don't expect a sharp growth. An analyst at a domestic brokerage believes the twin impact of Covid-19 and a fall in crude oil prices will have a medium-term impact on incomes, and a recovery, barring a few markets, will take

time. He expects exports to fall in FY21 after reporting robust 19 per cent growth in the FY16-19 period and 10 per cent in FY20.

Most brokerages believe TVS is more vulnerable in a slowdown than its peers. This, according to Jefferies, is due to inferior margins, balance sheet, and cash flows. The company is the only listed two-wheeler maker, which has debt on its books and has higher sensitivity to earnings from any margin contraction amid demand slowdown and higher costs. Despite the headwinds, the stock at 42x its FY21 earnings is trading at a premium to its better-placed peers, and thus, may face downward pressure.

#### PRESTIGE ESTATES PROIECTS LIMITED

CIN: L07010KA1997PLC022322 Registered Office: Prestige Falcon Tower, No.19, Brunton Road, Bengaluru - 560025 Tel: +91 80 25591080, Fax: +91 80 25591945

Email: investors@prestigeconstructions.com; Website: www.prestigeconstructions.com NOTICE Sub: Transfer of equity shares of the Company to Investor Education and Protection Fund(IEPF)

Account

NOTICE is hereby given that pursuant to provisions of Section 124(6) of the Companies Act, 2013 and Investor Education and Protection Fund Authority (Accounting, Audit, Transfer and Refund) Rules, 2016, as amended from time to time ('the Rules'), the Company is required to transfer/ credit all such shares in respect of which dividend has not been claimed by the Shareholder for seven consecutive years to the Investor Education and Protection Fund.

Shareholders are requested to note that the dividend declared during the Financial Year 2012-13

which remained unpaid or unclaimed for a period of seven years from the date of transfer to Unpaid Dividend Account will be due to be credited to the IEPF in November, 2020. The corresponding shares on which dividend was unclaimed for seven consecutive years will also be transferred as per the procedure set out in the Rules. In view of outbreak of COVID-19 pandemic in India and lockdown, there is a possibility that the individual notice to the concerned shareholders, who have not claimed their dividend for seven

nsecutive years or more in terms of the said Rules and whose shares are liable to be transferred to IEPF under the Rules, may not be received by them. However, the Company is making all efforts to dispatch the individual notices to the said shareholders physically at their registered address or by email to those shareholders whose e-mail addresses are registered either with the Company or the Depository Participants providing them the details of their unclaimed dividend and giving them an opportunity to claim the unclaimed dividend before the due date.

Please note that the due date for claiming unpaid / unclaimed dividend amounts(s), declared during the Financial Year 2012-13, is November 10, 2020. All concerned Shareholder(s) are requested to make an application to the Company/Company's Registrar and Share Transfer Agents preferably by October 10, 2020 with a request for claiming unpaid/unclaimed dividend for the year 2012-13 and onwards to enable processing the claims before the due date.

In case no valid claim in respect of unclaimed dividend is received from the concerned Shareholder(s) by due date, the Company shall, in compliance with the aforesaid Rules, transfer the dividend and corresponding shares to the IEPF authority without any further notice. Shareholder (s) are requested to note that:

In case shares are held in Physical form: The Company would be issuing duplicate share certificates(s) in lieu of the original share certificate(s) held by concerned Shareholder (s) for the purpose of transfer of shares to the Demat Account of the IEPF Authority as per the Rules and upon such issue, the original share certificate(s) which stands registered in concerned Shareholder (s) name will stand automatically cancelled.

In case shares are held in electronic form: The Demat Account of the concerned shareholder(s) will be debited for the shares liable to be transferred to the Demat Account of the IEPF Authority as per

The concerned shareholder (s) would be entitled to claim the transferred shares and dividend from IEPF Authority by making an Application in the prescribed E-form IEPF-5 and sending the physical copy of the requisite documents prescribed in Form IEPF-5, to the Nodal Officer of the

Please note that no claim shall lie against the Company in respect of unclaimed dividend amount and shares transferred to IEPF pursuant to the said Rules.

The list of shareholder(s) along with relevant details, whose shares are liable to be transferred to the Demat account of the IEPF Authority is uploaded on the website of the Company at www.prestigeconstructions.com

For further information / clarification, shareholders may write or contact to: (i) Company's Registrar and Transfer Agent, M/s. Link Intime India Pvt. Ltd., C 101, 1st Floor, 247 Park, L.B.S Marg, Vikhroli West, Mumbai 400 083, Tel No: +91 22 49186270 Fax: +91 22 49186060; e-mail:iepf.shares@linkintime.co.in

For and on behalf of Prestige Estates Projects Limited

Manoj Krishna JV

Date: 06.07.2020 Place: Bengaluru Company Secretary and Compliance Officer ವಾರ್ಡ್ ನ ಸದಸ್ಯರು ಸಕ್ರಿಯವಾಗಿ ಕೆಲಸ ಮಾಡಿ। ಸೊಂಕಿತರಿಗೆ ಧೈರ್ಯ ತುಂಜ

## ಸೋಂಕು ನಿಗ್ರಹ ಪಾಲಿಕೆ ಹೊಣೆ

ಸಂ.ಕ್ರಸಮಾಚಾರ ಬೆಂಗಳೂರು

ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇದರ ನಿಗ್ರಹ ಮಾಡುವ ಜವಾಬ್ದಾರಿಯನ್ನು ಪಾಲಿಕೆ ಸದಸ್ಯರಿಗೆ

ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಕೌನ್ಫಿಲ್ ಸಭೆಯಲ್ಲಿ ವಾರ್ಡ್–1ರಿಂದ ವಾರ್ಡ್-70ರವರೆಗಿನ ವಾರ್ಡ್ಗಳ ಪಾಲಿಕೆ ಸದಸ್ಯರ ಜೊತೆ ಸಚಿವ ಆರ್. ಅಶೋಕ್ ಅವರು ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡಪೌರ ಸಭಾಂಗಣದಲ್ಲಿ ಚರ್ಚೆ ನಡೆಸಿದ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ಆಯಾ ವಾರ್ಡ್ ಗಳಲ್ಲಿ ಸಕ್ಕಿಯವಾಗಿ ಕೆಲಸ ಮಾಡಬೇಕು. ಸದ್ಯ ತುರ್ತು ಪರಿಸ್ಥಿತಿ ಇದೆ. ಹೀಗಾಗಿ, ಎಲ್ಲರು

- ಗರ್ಭಣಿಯರಿಗೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ ಮೀಸಲು
- 400 ಆಂಬುಲೆನ್ಸ್ ಗೆ ಏರಿಕೆಗೆ ಸೂಚನೆ
- ಶವಸಂಸ್ಕಾರವೂ ಗೌರವಯುತವಾಗಿ ನಡೆಯಅ



ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್. ಅಶೋಕ ಅವರು ಪಾಅಕೆ ಸದಸ್ಯರೊಂದಿಗೆ ಸಭೆ ನಡೆಸಿದರು.

ಪಕ್ರಾತೀತವಾಗಿ ಸಹಕಾರ ನೀಡಿದರೆ ಮಾತ್ರ ಕೊರೊನಾ ವಿರುದ್ಧ ಹೋರಾಡಲು ಸಾಧ್ಯ. ಸದಸ್ಯರು ಸಕ್ತಿಯವಾಗಿ ಸೋಂಕು ತಡೆಯುವಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಸೋಂಕು ದೃಢಪಟ್ಟವರಿಗೆ ಧೈರ್ಯ ತುಂಬಬೇಕು ಎಂದು ತಿಳಿಸಿ, ತಮ್ಮ ತಮ್ಮ ವಾರ್ಡ್ಗಳಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಸೂಚಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರ ಜೊತೆ ಅಶೋಕ್ ಮಾತನಾಡಿ, ನಗರದಲ್ಲಿ ಕೊರೊನಾ ಸೋಂಕು ದೃಢಪಟ್ಟ ಗರ್ಭಿಣಿಯರಿಗೆ ಆದ್ಯತೆಯ ಮೇಲೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ ಎರಡು ಪ್ರತ್ಯೇಕ ಕೋವಿಡ್ ಆಸ್ಪತ್ರೆಗಳನ್ನು ಮೀಸಲಿಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿ 250 ಆಂಬುಲೆನ್ಸ್ ಇದೆ. ಇದನ್ನು 400ಕ್ಕೆ ಏರಿಕೆ

### ಶನಿವಾರವೂ ಲಾಕ್ಡೌನ್ಗೆ ಆಗ್ರಹ

250 ಗಳೂರು ನಗರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರದಂತೆ ಶನಿವಾರವೂ ಸಂಪೂರ್ಣ ಲಾಕ್ಡೌನ್ ಮಾಡಬೇಕು. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದಾಗಿದೆ.

■ ಪಾಲಿಕೆ ಸದಸ್ಯರು

ಮಾಡಿ, ಎಷ್ಟು ಸೋಂಕಿತರಿಗೆ ಉಳಿದ ರೋಗಿಗಳಿಗೆ ಎಷ್ಟು ಎಂದು ವಿಂಗಡಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದ ಅವರು, ನಗರದಲ್ಲಿ ಕೊರೊನಾ ಸೋಂಕಿನಿಂದ ಮೃತಪಡುವರ ಶವ ಸಂಸ್ಕಾರ ಗೌರವಯುವಾಗಿ ಆಗಬೇಕು. ಇದಕ್ಕೆ ಪ್ರತ್ಯೇಕ ತಂಡ ರಚನೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು. ಈ ವೇಳೆ ಮೇಯರ್ ಗೌತಮ್ ಕುಮಾರ್, ಶಾಸಕ ಎಸ್.ಆರ್. ವಿಶ್ವನಾಥ್, ಉಪ ಮೇಯರ್ ರಾಮಮೋಹನರಾಜು, ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಉಪಸ್ಥಿತರಿದ್ದರು.



## ಅರ್ಧ ದಿನ ಕೆಲಸಕ್ಕೆ ಮನವಿ

ನಗರದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಮಗೆ ಅರ್ಧದಿನ ಕೆಲಸ ನೀಡುವಂತೆ ಪೌರಕಾರ್ಮಿಕರು ಮನವಿ ಮಾಡಿದ್ದಾರೆ.

ಪ್ರತಿ ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗ ಕೊರೊನ್ ಆತಂಕದಿಂದಾಗಿ ಆರರಿಂದ, ಹತು ಗಂಟೆಯವರೆಗೆ ಮಾತ್ರ ಕೆಲಸ ಸಾಕು. ಇಡೀ ದಿನ ಬೇಡ ಎಂದು ಮನವಿ ಮಾಡಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಪೌರಕಾರ್ಮಿಕರು ಅರ್ಧದಿನ ಮಾತ್ರ ಕೆಲಸ ಮಾಡುತ್ತಿದ್ದರು.

। ಪಾಲಿಕೆ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಕೊರೊನಾ ಹೆಚ್ಚಾಗುತ್ತಿದ್ದು ನಮಗೆ ವಿನಾಯಿತಿ ನೀಡಬೇಕೆಂದು ಈಗ ಪೂರ್ತಿ ದಿನ ಕೆಲಸ ಮಾಡಬೇಕಾಗಿ ಬರುತ್ತಿದೆ.



ಪೌರಕಾರ್ಮಿಕರು ಮನವಿ ಮಾಡಿಕೊಂಡಿದ್ದಾರೆ. ನಗರದಲ್ಲಿ17ಸಾವಿರಪೌರಕಾರ್ಮಿಕರುಕೆಲಸಮಾಡುತ್ತಿದ್ದಾರೆ.

ಕೊನಾ ಸೋಂಕಿನ ಭೀತಿ ಪೌರಕಾರ್ಮಿಕರಲ್ಲಿ ಆವರಿಸಿದೆ.

ಈ ಹಿನ್ನೆಲೆಯಲ್ಲಿ ಅರ್ಧದಿನ ಕೆಲಸಕ್ಕೆ ಮನವಿ

ಮಾಡಿದ್ದಾರೆ. ಈ ಸಂಬಂಧ ಆಯುಕ್ತರೊಂದಿಗೆ

ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಸರ್ಘರಾಜ್ಖಾನ್

ಇತ್ತೀಚೆಗೆ 15 ಪೌರಕಾರ್ಮಿಕರಿಗೆ ಸೋಂಕು ದೃಢಪಟ್ಟಿದ್ದು, ಒಬ್ಬ ಪೌರಕಾರ್ಮಿಕ ಕೊರೊನಾದಿಂದ ಮೃಪಟ್ಟಿದ್ದಾರೆ. ಹೀಗಾಗಿ, ಸಹಜವಾಗಿಯೇ ಪೌರಕಾರ್ಮಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿ ವಾರ್ಡ್ ನಲ್ಲೂ ಆರರಿಂದ ಏಳು ಕಂಟೈನೆಂಟ್ ಝೋನ್ ಗಳು ನಿರ್ಮಾಣವಾಗಿವೆ. ನಿತ್ಯ ಕೆಲಸಕ್ಕೆ ಹಾಜರಾಗಲು ಪೌರಕಾರ್ಮಿಕರು ಹಿಂದೇಟು ಹಾಕುತಿದ್ದಾರೆ.

## ಕೊರೊನಾದಲ್ಲೂ ರಾಜಕೀಯ ಬೇಡ

ಸಂ.ಕ.ಸಮಾಚಾರ ಬೆಂಗಳೂರು ಪ್ರತಿ ಪಕ್ಷಗಳು ಕೊರೊನಾ ನಿಯಂತ್ರಣ ವಿಚಾರದಲ್ಲಿ ಸಲಹೆ ನೀಡುವುದನ್ನು

ಬಿಟ್ಟು ಆರೋಪ ಮಾಡುವುದು ಎಂದು ಗೋವಿಂದ ಕಾರಜೋಳ ತಿಳಿಸಿದರು. ಸದಾಶಿವನಗರದಲ್ಲಿ ನೂತನ

ವಾಗಿ ಆರಂಭವಾಗಿರುವ ಎಲೈಟ್ ಡೆಂಟಲ್ ಆಸ್ಪತ್ರೆಯನ್ನು ಉದ್ಘಾಟಿಸಿ ಪ್ರತಿಪಕ್ಷಗಳು

ಸರ್ಕಾರಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸಲು ನೈತಿಕ ಸ್ಥೈರ್ಯವನ್ನು ತುಂಬಬೇಕಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಿಯಂತ್ರಣಕ್ಕೆ

ಸಂಬಂಧಿಸಿದಂತೆ ಸರ್ಕಾರ ಕೊರೊನಾ ಕಿಟ್, ಉಪಕರಣಗಳ ಖರೀದಿಯಲ್ಲಿ

ಮಹಾಮಾರಿಯಿಂದ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಹಿರಿಯರಿಗೆ, ಕ್ಯಾನರ್, ಹೃದಯ ಸಂಬಂಧಿ ರೋಗಳು ಇರುವರಿಗೆ ಕೊರೊನಾ ವೈರಸ್ ಅಂಟಿಕೊಳ್ಳುವುದರಿಂದ ಬೇಗ ಸಾವಿಗೀಡಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜನರು ಆತಂಕಕ್ಕೆ ಒಳಗಾಗಿ ಬೆಂಗಳೂರನ್ನು ತೊರೆಯುವ ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ತಮ್ಮ ಜೊತೆಗಿದೆ ಎಂದು ಭರವಸೆ ನೀಡಿದರು.

## ಶಾಸಕರಿಗೆ ಸೋಂಕು

ಸಂ.ಕ ಸಮಾಚಾರ ಬೆಂಗಳೂರು

ಸಂಸದೆ ಸುಮಲತಾ ಅಂಬರೀಷ್, ಒರ್ವ ವಿಧಾನಪರಿಷತ್ ಸದಸ್ಯ ಮತ್ತು ಶಾಸಕ ಸೇರಿದಂತೆ ಒಟ್ಟು ಮೂವರು ಜನಪ್ರತಿನಿಧಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜ್ವರದ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಷ್ ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ರಿದೆ ಇದೇ ರೀತಿ ವಿಧಾನಪರಿಷತ್ ನ ಬಿಜೆಪಿ ಸದಸ್ಯ ಎಂಕೆ ಪ್ರಾಣೇಶ್ ಮತ್ತವರ ಪತ್ನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕುಣಿಗಲ್ನ ಕಾಂಗ್ರೆಸ್ ಶಾಸಕ ರಂಗನಾಥ್ ಅವರಿಗೆ ಸೋಂಕು ತಗುಲಿರುವುದು ಧೃಢಪಟ್ಟಿದೆ.

ಪಾಣೇಶ್ ನಿಯೋಜಿತ ಆಸತ್ತೆಯಲ್ಲಿ ಚಿಕಿತೆ ಪಡೆಯುತ್ತಿದ್ದು ರಂಗನಾಥ್ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

## ಕಾರ್ಖಾನೆಗೆ ಸ್ಯಾನಿಟೈಸರ್

ಬೆಂಗಳೂರು: ಐಟಿಸಿ ಕಾರ್ಖಾನೆಯ ಹದಿನಾಲ್ತು ಜನರಿಗೆ ಸೋಂಕು ತಗುಲಿದ್ದು ಆತಂಕ ಸೃಷ್ಟಿಗೆ ಕಾರಣವಾಗಿದೆ. ಯಲಹಂಕದ ಏರ್ಪೋರ್ಟ್ ರಸ್ತೆಯಲ್ಲಿರುವ ಐಟಿಸಿ ಕಾರ್ಖಾನೆಯಲ್ಲಿ ಸುಮಾರು 800 ನೌಕರರ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿದ್ದ ಬನಶಂಕರಿ ಮೂಲದ 12, ಮಾರನಹಳ್ಳಿ ಗ್ರಾಮದ ಓರ್ವ ಮತ್ತು ಉತ್ತನಹಳ್ಳಿ ಗ್ರಾಮದ ಒಬ್ಬೆ ನೌಕರನಿಗೆ ಸೋಂಕು ತಗುಲಿದೆ. ಹೀಗಾಗಿ ಇಡೀ ಕಾರ್ಖಾನೆಯನ್ನು ಸ್ಯಾನಿಟೈಸರ್ ಮಾಡಲಾಗಿದೆ.

### 10ರಂದು ಪ್ರತಿಭಟನೆ

**ಬೆಂಗಳೂರು:** ಕೊರೊನಾ ವಿರುದ್ಧದ ಹೋರಾಟಕ್ಕೆ ಅಗತ್ಯ ರಕ್ಷಣಾ ಸಾಮಗ್ರಿ ಹಾಗೂ 12,000 ರೂ. ಗೌರವಧನ ಖಾತರಿ ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜು.10ರಂದು ರಾಜ್ಯಾದ್ಯಾಂತ ಅನಿರ್ದಿಷ್ಟ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದೆ. ಕೊರೊನಾ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿರುವ ಆಶಾ ಕಾರ್ಯಕರ್ತೆಯರು ವೇತನವಿಲ್ಲದೆ, ರಕ್ಷಣೆಯಿಲ್ಲದೆ, ಸಾಫ್ಟ್ ವೇರ್ ಅವ್ಯವಸ್ಥೆಯಿಂದ ಬಳಲಿದ್ದಾರೆ. ಸರ್ಕಾರ ಕೂಡಿಲೆ ಗೌರವಧನೆ ಹಾಗೂ ಪ್ರೋತ್ಸಾಹಧನ ಎರಡನ್ನೂ ಸೇರಿಸಿ ಮಾಸಿಕ ಕನಿಷ್ಟ 12,000 ರೂ. ವೇತನವನ್ನು ನಿಗದಿಪಡಿಸಬೇಕು. ಕೊರೊನಾ ವಿರುದ್ಧ ಹೋರಾಡಲು ರಕ್ಷಣಾ ಸಾಮಗ್ರಿಗಳನ್ನು ನೀಡಬೇಕೆಂದು ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

### ನೋಟಸ್ ಜಾಲಿ

ಬೆಂಗಳೂರು: ಕೊರೊನಾ ಸೋಂಕು ಪರೀಕ್ಷೆಗೆ ನಿಗದಿಪಡಿಸಿರುವ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ಪಡೆದಿರುವ ಸಂಬಂಧ ರಾಷ್ಟೀಯ ಆರೋಗ್ಯ ಮಿಷನ್ ಅಪೊಲೋ ಆಸ್ಪತ್ರೆಗೆ ನೋಟಿಸ್ ನೀಡಿದೆ.

ಕೊರೊನಾ ಸೋಂಕು ಪರೀಕ್ಷೆಗೆ 4500 ರೂ. ದರ ನಿಗದಿಪಡಿಸಲಾಗಿದೆ. ಆದರೆ, ಅಪೊಲೋ ಆಸತ್ತೆ ಜೂ.26ರಂದು ಕೊರೊನಾ ಪರೀಕ್ಷೆಗೆಂದು ಬಂದವರಿಂದ 6 ಸಾವಿರ ರೂ. ವಸೂಲಿ ಮಾಡಿದೆ. ಇದು ಐಸಿಎಂಆರ್ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರ ಆದೇಶದನ್ನಯ ಇನ್ನು ಎರಡು ದಿನಗಳಲ್ಲಿ ಅಧಿಕ ಮೊತ್ತ ಪಡೆದ ಕುರಿತು ವಿವರಣೆ ನೀಡಬೇಕು. ಇಲ್ಲವಾದಲ್ಲಿ ಆಸತ್ತೆ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಸೂಚನೆ ನೀಡಿದೆ.

## ಮಾನಸಿಕ ಸ್ಥೈರ್ಯ ಹೆಚ್ಚಳ

ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಶ್ರಮಿಸಬೇಕಿದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪ್ರೊ. ರಮಾನಂದ ಗೌಡ ಸಲಹೆ ನೀಡಿದರು. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಜಂಟಿಯಾಗಿ ಆಯೋಜಿಸಿದ ಆನ್ ಲೈನ್ ಗುರುಪೂರ್ಣಿಮಾ ಮಹೋತ್ತವದಲ್ಲಿ ಮಾತನಾಡಿದ ಅವರು, ಕೊರೊನಾ ನಂತರ ಎಲ್ಲರೂ ಹೊಸದಾಗಿ ಜೀವನ ಕಟ್ರಿಕೊಳ್ಳಬೇಕಾಗಿದೆ. ಆರ್ಥಿಕ ಮುಗ್ಗಟ್ಟು ನಿರುದ್ಯೋಗ ಮೊದಲಾದ ಸಮಸ್ಯೆಗಳು ಹೆಚ್ಚಾಗಿದ್ದು ರಾಷ್ಟ್ರಗಳ ಮಧ್ಯೆ ಯುದ್ಧದ ಭೀತಿ ನಿರ್ಮಾಣವಾಗಿದೆ. ಈ ಎಲ್ಲ ವಿಪತ್ತುಗಳನ್ನು ಮಾನಸಿಕವಾಗಿ ಮೆಟ್ಟಿ ನಿಲ್ಲಬೇಕಿದೆ ಎಂದರು. ಈ ಆಪತ್ಕಾಲದ ನಂತರ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎಂದರು.

## ಶವ ಯಾವಾಗ ಕೊಡುತ್ತೀರಾ...

ಅಂತ್ಯಕ್ರಿಯೆಗೆ

ಮಗನ ಅಲೆದಾಟ

ಸಂ.ಕ.ಸಮಾಚಾರ ಬೆಂಗಳೂರು

ನಮ್ಮ ತಾಯಿಯ ಶವವನ್ನು ಯಾವಾಗ ಕೊಡುತ್ತೀರಾ ಸರ್, ಯಾವಾಗ ಅವರ ಅಂತ್ಯಕ್ರಿಯೆ ಮಾಡೋದು.. ಅವರ ಮುಖದ ದರ್ಶನಕ್ಕಾದರೂ ಅವಕಾಶ ಕೊಡುತೀರಾ.. ಇದು ತಾಯಿಯ ಶವಕ್ಕಾಗಿ ಮಗನ ಗೋಳಾಟ. ತಾಯಯ

ರಾಜೀವ್ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ದೃಶ್ಯವಿದು. ಜು.4ರಂದು ಮಹಿಳೆಯೊಬ್ಬರನ್ನು ಜ್ವರವೆಂದು ರಾಜೀವ್ ಗಾಂಧಿ ಆಸತ್ತೆಗೆ ಕರೆ ತರಲಾಯಿತು. ಮೊದಲು ಕೊರೊನಾ ಪರೀಕ್ಷೆ ಒಳಪಡಿಸಿದಾಗ ಅವರದು ಪಾಸಿಟಿವ್

ಫಲಕಾರಿಯಾಗದೆ ಜೂ.5 ರಂದು ಆಕೆ ಸಾವನ್ನಪ್ಪಿದ್ದಾರೆ. ಆಸತ್ತೆಯ ಶವಾಗಾರದವರು ವರದಿ ತೆಗೆದುಕೊಂಡು ಬನ್ನಿ ಶವವನ್ನು ದಹನಕ್ಕೆ ಕೊಡಲಾಗುವುದು ಎಂದು ಮಗನಿಗೆ ತಿಳಿಸಿದ್ದಾರೆ. ಆದರೆ

ಎಂದು ತಿಳಿಯದೆ ಅಲೆಯುತ್ತಿದ್ದಾನೆ. ಒಂದು ಕಡೆ ತಾಯಿಯನ್ನು ಕಳೆದುಕೊಂಡ ದುಃಖ ಮತೊಂದು ಕಡೆ ಅಮನ ಅಂತ್ಯಕ್ರಿಯೆ

> ತಾಯಿಯ ಜೀವ ಹೋಗಿ ಎರಡು ದಿನ ಕಳೆದಿದೆ. ಇನ್ನೂ ವರದಿ ಪಡೆದು ಅದನ್ನು ತೋರಿಸಿ ಬಿಬಿಎಂಪಿ ಅವರು ಎಲ್ಲಾ ಪ್ರಕ್ರಿಯೆಯನ್ನು ಮುಗಿಸಿ ಇನ್ನೂ ಅಂತ್ಯಸಂಸ್ಕಾರ ಮಾಡುವಷ್ಟರಲ್ಲಿ ಎಷ್ಟು ದಿನವಾಗುತ್ತದೆಯೋ. ಅವರ ಮುಖವನ್ನು ಕೊನೆ ಗಳಿಗೆಯಲ್ಲಿ ಕಣ್ತುಂಬ ನೋಡಿಕೊಳ್ಳಲು

ಬಂದಿದ್ದು ಅವರಿಗೆ ಚಿಕಿತ್ಸೆ ನೀಡಿದರು. ಆದರೆ ಆಕೆಗೆ ಚಿಕಿತ್ಸೆ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬುದು ಮಗನ ನೋವಾಗಿದೆ. ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆ ಹಾಗೂ ಬಿಬಿಎಂಪಿಯವರ ಕ್ರಮ ಸರಿಯೆನಿಸಿದರೂ, ರೋಗಿಯ ಕುಟುಂಬದವರಿಗೆ ಮುಂದಿನ ಪ್ರಕ್ರಿಯೆಯು ತುಂಬಾ ಬೇಸರ ತರಿಸುವಂತಿದೆ.

### ಆತನಿಗೆ ಎಲ್ಲಿ ವರದಿ ಪಡೆಯಬೇಕು, ಮುಂದಿನ ಪ್ರಕ್ರಿಯೆ ಏನು PUBLIC NOTICE ಮಾಡಿಲ್ಲವೆಂಬ ನೋವು ಆತನನ್ನು ಆವರಿಸಿದೆ.

Notice is hereby given to the General Public that the company proposes to make application to the Central Government under section 13 of the Companies Act, 2013 seeking confirmation of alteration of the Memorandam of Association of the Company in terms of the special resolution passed at the Annual General Meeting / Extra ordinary general Meeting held on 03.06.2020 to enable the company to change its Registered office from "State of Kamataka" to "State of Kerala". Any person whose interest is likely to be affected by the proposed change of the registered office of the company may deliver either on the MCA-21 portal (www.mca.gov.in) by filling investor complaint form or cause to be delivered or send by registered post of his/her objections supported by an affidavit stating the nature of his/her interest and affidavit stating the nature of his/her interest and grounds of opposition to the Regional Director at the address 5th Floor, Shasthri Bhawan 26, Haddows Road, Chennai-600006 within fourteen days of the date of publication of this notice with a copy to the applicant company with a copy of the applicant company at its registered office at the address: XIV/485, Ramnivas, Udayana puram, Valkom,

Kottayam-686143, Kerala.

ತುಂಬಿದ ಮನೆಗೊಂದು

For and on behalf of the Midsun Pharmaceuticals Private Ltd. Room No: 104, Site No: A-20, D. Devaraja Urs Truck Dt: \$1,04,200 Terminal, industrial Suburb, Yeshwanthpur PaceSargion Bangalore \$60022 Kamataka

## ಸಂಯುತ ಕರ್ನಾಟಕ MOB: 9902008429 \*\* 大の歌きたも Email: skadvtblr@gmail.com

CHANGE OF NAME (OLD NAME) SHIVANI, Residing at No. 3C, Balaji Gardens, 1st Cross, 5th Main, Cholanagar, R.T.Nagar Post, Bangalore-560032, have changed my name to (NEW NAME) SHIVANI SANTOSH NAYAK vide affidavit Dated 06/07/2020 sworn before D.Gunashekar,

ಮೆ॥ ಶ್ರೀ ರಂಗನಾಥ ಜ್ಯುಯಲರ್ ಅಂಡ ಬ್ಯಾಂಕರ್, # 1367, ಜೆ ಎಲ್ ಬಿ ರೋಡ್, ಹುಣಸುರು. ಇವರಲ್ಲಿ 12/01/2017 ರಿಂದ 29/02/2017 ರವರೆಗೆ ಗಿರವಿ ಇಟ್ಟು ಬಿಡಿಸಿಕೊಳ್ಳದ ಪದಾರ್ಥಗಳನ್ನು ದಿನಾಂಕ 15/07/2020 ರಂದು ಬೆಳಿಗ್ಗೆ 11 ಗಂಟೆಗೆ ಈ ಮೇಲ್ಕಂಡ ವಿಳಾಸದಲ್ಲಿ ನರೇಶ್ ಕುಮಾರ್, ಗೌ. ಅಪ್ರೂವ್ಡ್ ಆಕ್ಷನೀಯರ್, ಕೆ-50, ಬನುಮಯ್ಯ ಚೌಕ, ಮೈಸೂರು-24. ಇವರು ಹರಾಜು ಮಾಡುವರು.

ಬಹಿರಂಗ ಹರಾಜು

## ನಿಮ್ದಾನ್ಸ್ 30 ಸಿಬ್ಬಂದಿಗೂ ಸೋಂಕು

ಸಂ.ಕ. ಸಮಾಚಾರ ಬೆಂಗಳೂರು

ಕೊರೊನಾ ಸೋಂಕು ಯಾರನ್ನೂ ಬಿಡುತ್ತಿಲ್ಲ. ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು, ಚಾಲಕ ಸೇರಿದಂತೆ 30 ಮಂದಿ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು, ಸ್ಟಾಫ್ ನರ್ಸ್, ಚಾಲಕ ಹಾಗೂ ಸಿಬ್ಬಂದಿಗೆ ಕೊರೊನಾ ವೈರಸ್ ತಗುಲಿದೆ. ಸುಮಾರು 30ಸಿಬ್ಲಂದಿಗೆ ಸೋಂಕು ದೃಢಪಟ್ಟಿದ್ದು ಇದರಿಂದ ಆತಂಕ ಹೆಚ್ಚಾಗಿದೆ.

ಕೊರೊನಾ ಪಾಸಿಟಿವ್ ಆಗಿದ್ದ ವ್ಯಕ್ತಿಗಳನ್ನು ಕೆಲ ಸಿಬ್ಬಂದಿ ಐಸೊಲೇಷನ್ ಮಾಡಿದ್ದರು. ಆಂಬುಲೆನ್ಸ್ ಚಾಲಕ ಮತ್ತು ಸಿಬ್ಬಂದಿ

📕 ಕೆಲ ಸಿಬ್ಬಂದಿ ಐಸೊಲೇಷನ್

20 ಒಕರೋಗಿಗಳಗೆ ಕೊರೊನಾ

60 ಸಿಬ್ಬಂದಿ ಕ್ವಾರಂಚೈನ್

ಭೈರಸಂದ್ರದಲ್ಲಿರುವ ಕ್ರಾಟ್ರರ್ಸ್ನಲ್ಲಿ ವಾಸವಾಗಿದ್ದು, ಇದೀಗ ಕ್ವಾಟ್ರರ್ಸ್ ನಿವಾಸಿಗಳಿಗೂ ಆತಂಕ ಎದುರಾಗಿದೆ. ಆದರೆ, ಚಾಲಕ, ಮತ್ತೊಬ್ಬರಿಗೆ ಸೋಂಕು ತಗುಲಿದ್ದರೂ ಕ್ವಾಟ್ರರ್ಸ್ ಸೀಲ್ಡೌನ್ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿನ ಹತ್ತು ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು ಹಾಗೂ 20 ಒಳರೋಗಿಗಳಿಗೆ ಕೊರೊನಾ ತಗುಲಿದ್ದು ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 60 ಸಿಬ್ಬಂದಿಯನ್ನು ಕ್ರಾರಂಟ್ನೆನ್ಗೆ ಒಳಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು ತುರ್ತು ಸೇವೆಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಒಳರೋಗಿಗಳಾಗಿ ದಾಖಲಾಗಿರುವ ರೋಗಿಗಳನ್ನು ಬೇರೊಂದು ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕೊರೊನಾ ಸೋಂಕು ತೆಗುಲಿರುವ ಹಿನ್ನೆಲೆಯಲ್ಲಿ ಕಿದ್ದಾಯಿ ಆಸ್ಪತ್ರೆಯಲ್ಲಿ ಆತಂಕ ಸೃಷ್ಟಿಯಾಗಿದ್ದು ಸಿಬ್ಬಂದಿ ಮತ್ತು ವೈದ್ಯರ ಕೊರತೆ ಸೃಷ್ಟಿಯಾಗಿದೆ.

### ಹೀಗಾಗಿ ಅವರಿಗೂ ಸೋಂಕು ತಗುಲಿದೆ. ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ

20 ಸಾವಿರ ಹೊಲೀಸರಿಗೆ ಪರೀಕ್ಷೆ ಸಂ.ಕ. ಸಮಾಚಾರ ಬೆಂಗಳೂರು

ಪೊಲೀಸರಲ್ಲಿ ದಿನೇ, ದಿನೇ ಕೊರೊನಾ ಸೋಂಕು ಹೆಚ್ಚು ಕಾಣುತ್ತಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 20 ಸಾವಿರ ಪೊಲೀಸರಿಗೆ ತುರ್ತಾಗಿ ಕೊರೊನಾ ಪರೀಕ್ಷೆ ಮಾಡಿಸಲು ಇಲಾಖೆ ನಿರ್ಧರಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ತಿಳಿಸಿದ್ದಾರೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ

ಅವರು, ಈಗಾಗಲೇ 9 ಸಿಬ್ಬಂದಿಯ ಪರೀಕ್ಷೆ ಮಾಡಿಸಲಾಗಿದ್ದು ಅವರಲ್ಲಿ ಹಲವರ ವರದಿ ಕೈಸೇರಿದೆ. ನಗರದಲ್ಲಿ 370ಕ್ಕೂ ಹೆಚ್ಚು ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಇನ್ನೂ ಹಲವು ಠಾಣೆಗಳ ಪೊಲೀಸರು ಪರೀಕ್ಷೆಯ ವರದಿಗಾಗಿ

ಕಾಯುತ್ತಿದ್ದಾರೆಂದರು.

ಹಲವು ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದ್ದು ಕೆಲವು ಪೊಲೀಸರು ಟೆಸ್ಟ್ ಮಾಡಿಸಲು ತಮ್ಮ ಸ್ವಂತ ಖರ್ಚಿನಲ್ಲಿ ಹಣ ಭರಿಸುತ್ತಿರುವುದು ಬೆಳಕಿಗೆ ಬಂದಿದೆ. ಈಗಾಗಲೇ 9 ಸಾವಿರ ಸಿಬ್ಬಂದಿಗೆ ತಪಾಸಣಿ

ಹಲವು ಠಾಣೆಗಳು ಸೀಲ್ಡೌನ್

ಹೀಗಾಗಿ ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಸೆಂಟರ್ ತೆರೆಯಲು ಇಲಾಖೆ ಚಿಂತನೆ ನಡೆಸಿದೆ ಎಂದರು. ಲಕ್ಷಾಂತರ ಕೊರೊನಾ ಜನರಿಗೆ

ಪರೀಕ್ಷೆ ನಡೆಯುತ್ತಿದೆ, ಇದರಿಂದಾಗಿ ಪೊಲೀಸರಿಗೆ ಪರೀಕ್ಷೆ ಇಲಾಖೆಗೆ ವಿಳಂಬವಾಗುತ್ತಿದೆ. ಸರ್ಕಾರದ ಮೇಲೆ ನಂಬಿಕೆ ಇದೆ. ಪೊಲೀಸರು ಹೆದರುವ ಅವಶ್ಯಕತೆ ಇಲ್ಲ. ಈಗಾಗಲೇ ಸೋಂಕಿತ ಪೊಲೀಸರಲ್ಲಿ ಸಾಕಷ್ಟು ಸಿಬ್ಲಂದಿ ಗುಣಮುಖರಾಗಿ

ಕರ್ತವ್ಯಕ್ಕೆ ಮರಳಿದ್ದು ಠಾಣೆಗಳಲ್ಲಿ

ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿಲ್ಲ ಎಂದು

ಹೇಳಿದರು.

# ಕಂಟೈನ್ಮೆಂಟ್

ಸಂ.ಕ. ಸಮಾಚಾರ ಬೆಂಗಳೂರು

ಬೆಂಗಳೂರು ನಗರದಲ್ಲಿ ಒಂದು ವಾರದಲ್ಲಿ ಪ್ರತಿದಿನ 5000ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿತರ ಹೊಸ ಪ್ರಕರಣ ದಾಖಲಾಗಿದೆ. ಇದರಿಂದಾಗಿ ನಗರಲ್ಲಿನ ಕಂಟೈನ್ಫೆಂಟ್ ಝೋನ್ ಗಳ ಸಂಖ್ಯೆ 1,514ಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನ ನಗರದಲ್ಲಿ 1,235 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಸೋಂಕಿತರು ಇರುವ ಮನೆಯ ರಸ್ತೆಯಲ್ಲಿ ಬಿಬಿಎಂಪಿ ಸೀಲ್ಡೌನ್ ಮಾಡಿದೆ. ಬೆಂಗಳೂರು ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.88ಕ್ಕೆ ಏರಿಕೆಯಾಗಿದೆ.

ಕಳೆದೆ 10 ದಿನದಲ್ಲಿ ನಗರದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ 15.89. ನಗರದಲ್ಲಿ ಇದುವರೆಗೂ 1,24,431 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಈಗ ನಗರದಲ್ಲಿ ಪತ್ನಿಮ ವಿಭಾಗದಲ್ಲಿ ಅತಿ ಹೆಚ್ಚು 791 ಕಂಟೈನ್ಮೆಂಟ್ ಝೋನ್ಗಳಿವೆ. ಪೂರ್ವ ವಿಭಾಗದಲ್ಲಿ 242, ಮಹದೇವಪುರ ವ್ಯಾಪ್ತಿಯಲ್ಲಿ 124 ಮತ್ತು ದಕ್ಷಿಣ ವಿಭಾಗದಲ್ಲಿ 118 ಕಂಟೈನ್ಫೆಂಟ್ ಝೋನ್ ಗಳವೆ.

### Registered Office: Prestige Falcon Tower, No.19, Brunton Road, Bengaluru - 560025 Tel: +91 80 25591080, Fax: +91 80 25591945 Email: investors@prestigeconstructions.com; Website: www.prestigeconstructions.com

Sub: Transfer of equity shares of the Company to Investor Education and Protection Fund(IEPF) NOTICE is hereby given that pursuant to provisions of Section 124(6) of the Companies Act, 2013 and Investor Education and Protection Fund Authority (Accounting, Audit, Transfer and Refund) Rules, 2016, as amended from time to time ('the Rules'), the Company is required to transfer/credit

PRESTIGE ESTATES PROJECTS LIMITED

CIN: L07010KA1997PLC022322

consecutive years to the Investor Education and Protection Fund. Shareholders are requested to note that the dividend declared during the Financial Year 2012-13 which remained unpaid or unclaimed for a period of seven years from the date of transfer to Unpaid Dividend Account will be due to be credited to the IEPF in November, 2020. The corresponding shares on which dividend was unclaimed for seven consecutive years will also be transferred as per

all such shares in respect of which dividend has not been claimed by the Shareholder for seven

In view of outbreak of COVID-19 pandemic in India and lockdown, there is a possibility that the individual notice to the concerned shareholders, who have not claimed their dividend for seven consecutive years or more in terms of the said Rules and whose shares are liable to be transferred to IEPF under the Rules, may not be received by them. However, the Company is making all efforts to dispatch the individual notices to the said shareholders physically at their registered address or by email to those shareholders whose e-mail addresses are registered either with the Company or the Depository Participants providing them the details of their unclaimed dividend and giving them an

opportunity to claim the unclaimed dividend before the due date. Please note that the due date for claiming unpaid / unclaimed dividend amounts(s), declared during the Financial Year 2012-13, is November 10, 2020. All concerned Shareholder(s) are requested to make an application to the Company/Company's Registrar and Share Transfer Agents preferably by October 10, 2020 with a request for claiming unpaid/unclaimed dividend for the year 2012-13 and onwards to enable processing the claims before the due date.

In case no valid claim in respect of unclaimed dividend is received from the concerned Shareholder(s) by due date, the Company shall, in compliance with the aforesaid Rules, transfer the dividend and corresponding shares to the IEPF authority without any further notice. Shareholder (s) are requested to note that:

In case shares are held in Physical form: The Company would be issuing duplicate share certificates(s) in lieu of the original share certificate(s) held by concerned Shareholder (s) for the purpose of transfer of shares to the Demat Account of the IEPF Authority as per the Rules and upon such issue, the original share certificate(s) which stands registered in concerned Shareholder (s) name will stand automatically cancelled.

In case shares are held in electronic form: The Demat Account of the concerned shareholder(s) will be debited for the shares liable to be transferred to the Demat Account of the IEPF Authority as per the procedure prescribed in the Rules. The concerned shareholder (s) would be entitled to claim the transferred shares and dividend from

IEPF Authority by making an Application in the prescribed E-form IEPF-5 and sending the physical copy of the requisite documents prescribed in Form IEPF-5, to the Nodal Officer of the Please note that no claim shall lie against the Company in respect of unclaimed dividend amount and

shares transferred to IEPF pursuant to the said Rules. The list of shareholder(s) along with relevant details, whose shares are liable to be transferred to the

Demat account of the IEPF Authority is uploaded on the website of the Company at For further information / clarification, shareholders may write or contact to: (i) Company's Registrar and Transfer Agent, M/s. Link Intime India Pvt. Ltd., C 101, 1st Floor, 247 Park, L.B.S Marg, Vikhroli West, Mumbai 400 083, Tel No: +91 22 49186270 Fax: +91 22 49186060;

For and on behalf of Prestige Estates Projects Limited

Date: 06.07.2020 Place: Bengaluru

e-mail: iepf.shares@linkintime.co.in

Manoj Krishna JV Company Secretary and Compliance Officer

epaper.samyukthakarnataka.com

CMYK